

ಲಿಪಿ ಸುಧಾರಣೆ: ಜಾಗತಿಕ ಸೋಚ್

ರವೀಂದ್ರ ಬಟಗೇರಿ

ಮು. ವಳವಂಡವಾಡಿ, ತಾ. ಆಳಂದ,

ಜಿ. ಕಲಬುರಗಿ-585302.

ravi.batageri@gmail.com

Article Link: <https://aksharasurya.com/2023/06/raveenadra-batageri/>

ಲಿಪಿ ಎನ್ನುವುದು ಭಾಷೆಯನ್ನು ಪ್ರತಿನಿಧಿಸುವ ಲಿಖಿತ ಸಂಕೇತಗಳಾಗಿರುತ್ತವೆ. ಈ ಸಂಕೇತಗಳು ಯಾವುದೇ ಭಾಷೆಯ ದ್ವಾರಾ ಸಂಕೇತಗಳನ್ನು ದಾಖಲಿಸುತ್ತವೆ. ಪ್ರತಿಯೊಂದು ಭಾಷೆಯು ದ್ವಾರಾ ಸಂಕೇತಗಳನ್ನು ಹೊಂದಿರುತ್ತವೆ. ಆದರೆ ಪ್ರತಿಯೊಂದು ಭಾಷೆಯು ಲಿಪಿ ಸಂಕೇತ ಹೊಂದಿರಲಾರವು ಮತ್ತು ಲಿಪಿ ಸಂಕೇತಗಳು ಯಾವುದೇ ಭಾಷೆಯ ಎಲ್ಲ ದ್ವಾರಾ ಸಂಕೇತಗಳನ್ನು ಪ್ರತಿನಿಧಿಸಲಾರವು. ಲಿಪಿ ಸಂಕೇತಗಳನ್ನು ಭಾಷೆಯ ಪ್ರಮಾಣೀತ ರೂಪಗಳಿಂದ ನಂಬಿಕೆಯಿದ್ದರು ವಾಸ್ತವದಲ್ಲಿ ಅದು ಹಾಗಿಲ್ಲ. ಏಕೆಂದರೇ ಹಲವು ಸಲ ತನ್ನದಲ್ಲದ ಭಾಷಿಕ ಸಂಕೇತಗಳನ್ನು ಬರವಣಿಗೆಯಲ್ಲಿ ಬಳಕೆಯ ಸಾಧ್ಯತೆಯಿದೆ. ಆದರಲ್ಲಿ ಭಾರತದಂತಹ ಪರಿಸ್ಥಿತಿಯಲ್ಲಿ ಅನೇಕ ಭಾಷೆಗಳು ಇತರ ಪ್ರಬಲ ಭಾಷೆಗಳ ಪ್ರಭಾವಕ್ಕೆನ್ನು ಗಾಗಿವೆ. ಮಾತನಾಡುವಾಗ ಮತ್ತು ಬರಯುವಾಗ ಬೇರೆ ಬೇರೆ ಮಾದರಿಗಳನ್ನು ಅನುಸರಿಸುತ್ತೀರೆ. ಇದಕ್ಕೆ ಭಾಷೆಯ ಚಲನಶೀಲತೆಯೇ ಕಾರಣವಾಗಿರುತ್ತದೆ. ಭಾಷಿಕ ಚಲನಶೀಲತೆಯು ಯಾವಾಗಲೂ ಬದಲಾವಣೆ ಹೊಂದುತ್ತಿರುತ್ತದೆ. ಆದರೇ ಲಿಪಿ (ಬರವಣಿಗೆ) ಈ ಚಲನಶೀಲತೆಯನ್ನು ನಿರಾಕರಿಸುತ್ತದೆ. ಅಥವಾ ಅನ್ಯ ಭಾಷಾ ಪ್ರಭಾವಕ್ಕೆನ್ನು ಭಾಷೆಗಳು ಮೌಲಿಕವಾಗಿ ಪ್ರತಿನಿಧಿಸುವ ದ್ವಾರಾ ಸಂಕೇತಕ್ಕೂ ಲಿಪಿ ಮೂಲಕ ಗುರುತಿಸುವ ದ್ವಾರಾ ಸಂಕೇತಕ್ಕೂ ಬಹಳಷ್ಟು ವೃತ್ತಾಸಗಳಿರುತ್ತವೆ.

ಜಗತ್ತಿನ ಅನೇಕ ದೇಶಗಳಲ್ಲಿ ಭಾಷಾ ಲಿಪಿಗಳನ್ನು ಸುಧಾರಣೆ ಮಾಡಿ ಬರವಣಿಗೆಯನ್ನು ಬಳಕೆಗೆ ತರಲಾಗಿದೆ. ಇದಕ್ಕೆ ಕಾರಣಗಳೇನು, ಅದರ ಸ್ವರೂಪ ಎಂತದು ಸುಧಾರಣೆ ಮಾಡಿಕೊಂಡ ಮೇಲೆ ಆದ ಪರಿವರ್ತನೆ ಎಂತದ್ದು ಎನ್ನುವುದನ್ನು ಇಟ್ಟುಕೊಂಡು; ಇಂದು ಕನ್ನಡದಲ್ಲಿ ಲಿಪಿ ಸುಧಾರಣೆಯ ಪ್ರಯತ್ನ

ನಡೆದಿರುವಾಗ ಇಲ್ಲಿಯ ಪರಿಸ್ಥಿತಿ ಏನಿದೆ ಎನ್ನುವುದು ಈ ಪತ್ರಿಕೆಯಲ್ಲಿ ಚರ್ಚಿಸಲಾಗಿದೆ.

ಜರ್ಮನಿಯಲ್ಲಿ ಆದ ಲಿಪಿ ಬದಲಾವಣೆ: ಜರ್ಮನ್‌ನ್ ಭಾಷೆಯ ಲಿಪಿಯನ್ನು ಸರಳಗೊಳಿಸುವುದರ ಮೂಲಕ ಅದನ್ನು ಸುಲಭವಾಗಿ ಕಲಿಯುವಂತಾಗಬೇಕು ಎನ್ನುವ ಗುರಿಯೋಂದಿಗೆ ಜರ್ಮನ್‌ನ್ ಕಾಗುಣಿತದಲ್ಲಿ ಸುಧಾರಣೆಗಳನ್ನು ತರಲಾಯಿತು. ಜರ್ಮನ್‌ನ್ ಭಾಷೆಯನ್ನಾಡುವ ದೇಶಗಳಾದ ಜರ್ಮನಿ, ಆಸ್ಟ್ರೀಯಾ ಮತ್ತು ಸ್ವಿಜಲ್ಯಾಂಡ್ ಒಟ್ಟಿಗೆ ಸೇರಿ ಐಎಂರಲ್ಲಿ ವಿಯೆನ್ನಾಡಲ್ಲಿ ಅಂತರಾಷ್ಟ್ರೀಯ ಒಪ್ಪಂದದಂತೆ ಈ ಸುಧಾರಣೆಗೆ ಒಪ್ಪಿಗೆ ಕೊಟ್ಟವು.

ಒಂದೆಡೆ ಜರ್ಮನ್‌ನ್ ಲಿಪಿ ಸುಧಾರಣೆಯನ್ನು ಶಾಲೆ ಮತ್ತು ಸಾರ್ವಜನಿಕ ಆಡಳಿತದಲ್ಲಿ ಕಡ್ಡಾಯ ಮಾಡಿದರೆ ಇನ್ನೊಂದೆಡೆ ಈ ಸುಧಾರಣೆಗಳ ವಿರುದ್ಧ ಅಂದೋಲನ ನಡೆಯಿತು. ಸಾರ್ವಜನಿಕವಾಗಿ ಇದರ ಬಗ್ಗೆ ಹೆಚ್ಚು ಚರ್ಚಿಗಳಾಗತೊಡಗಿದವು. ಇದರ ಪರಿಣಾಮವಾಗಿ ಲಿಪಿ ಸುಧಾರಣೆಯ ವಿಷಯ ಜರ್ಮನಿಯ ಸಾಂವಿಧಾನಿಕ ನ್ಯಾಯಾಲಯವರೆಗೂ ಮುಟ್ಟಿತು. ನಂತರ ನ್ಯಾಯಾಲಯವು ಜಾರಿಗೊಳಿಸಬೇಕೆಂದಿರುವ ಲಿಪಿ ಸುಧಾರಣೆಯ ಕುರಿತು ಹೆಚ್ಚಿನ ವಿವರಣೆ ನೀಡುವಂತೆ ಆದೇಶಿಸಿತು. ಮುಂದೆ ನ್ಯಾಯಾಲಯವು ಲಿಪಿ ಸುಧಾರಣೆ ಕುರಿತು ನಿರ್ದೇಶನ ನೀಡಲು ಯಾವುದೇ ಕಾನೂನು ಇಲ್ಲದಿರುವುದರಿಂದ, ಶಾಲೆಯ ಹೋರಗೆ ಸಾರ್ವಜನಿಕವಾಗಿ ಜನರು ತಮ್ಮ ಆಯ್ದೆಯ ಕಾಗುಣಿತವನ್ನು ಒಳಸುಬಹುದು ಎಂಬುದಾಗಿ ಐಎಂರಲ್ಲಿ ತೀರ್ಮೆಕೊಟ್ಟಿತು. ನಂತರದ ಪ್ರಮುಖ ಬೇಳವಣಿಗೆಯಲ್ಲಿ “ಕೌನ್ಸಿಲ್ ಫಾರ್ ಜರ್ಮನ್ ಅಫ್ಫೋರ್ನರ್ಫಿ” ಎನ್ನುವ ಸಮಿತಿಯನ್ನು ಮಾಡ್ರಾ ೨೦೦೬ರಲ್ಲಿ ಹುಟ್ಟು ಹಾಕಲಾಯಿತು. ಈ ಸಮಿತಿಯು ಲಿಪಿ ಸುಧಾರಣೆಯಲ್ಲಿ ವಿವಾದಾತ್ಮಕ ಎನಿಸಿದ ಬದಲಾವಣೆಗಳನ್ನು ಕೈಬಿಟ್ಟು ವಿವಾದಾತ್ಮಕವಲ್ಲ ಎನಿಸಿದಂತಹ ಬದಲಾವಣೆಗಳನ್ನು ಜಾರಿಗೆ ತರಲು ಒಪ್ಪಿಕೊಂಡಿತು. ಕೌನ್ಸಿಲ್‌ನ ಈ ನಡೆಯನ್ನು ಈ ಹಿಂದೆ ಲಿಪಿ ಸುಧಾರಣೆಯನ್ನು ವಿರೋಧಿಸಿದ್ದ ಹೆಸರಾಂತ ದಿನ ಪತ್ರಿಕೆಗಳೂ ಕೂಡ ಬಹುತೇಕವಾಗಿ ಒಪ್ಪಿಕೊಂಡವು.

ರಷ್ಯಾದಲ್ಲಿ ನಡೆದ ಲಿಪಿ ಸುಧಾರಣೆ: ರಷ್ಯಾನ್ ಭಾಷೆಯನ್ನು ಬರೆಯಲು ಒಳಸುತ್ತಿದ್ದ ಲಿಪಿ “ಸಿರಲ್ಲಿಕ್”. ಈ ಲಿಪಿಯು ಹೊಸತನಕ್ಕೆ ತೆರೆದುಕೊಳ್ಳತ್ತಿದ್ದ ಹೊತ್ತಿನಲ್ಲಿ

ಪೀಟರ್-I ಎನ್ನುವಾತ “ಸಿವಿಲ್” ಲಿಪಿ ಎನ್ನುವ ಸುಧಾರಣೆಯನ್ನು ೧೯೦೮ರ ಹೊತ್ತಿನಲ್ಲಿ ಪರಿಚಯಿಸುತ್ತಾನೆ. ಈ ಸುಧಾರಣೆಯಲ್ಲಿ

- ಕೆಲವು ಅಕ್ಷರಗಳನ್ನು ಕೈಬಿಡುವುದು
- ಯಾರಿಗೆಯೋಂದನ್ನು ಬಿಟ್ಟು ಎಲ್ಲಾ ಒತ್ತಕ್ಕರಗಳು ಕೈಬಿಡುವುದು
- ಮಾತಿನಲ್ಲಿ ಇಲ್ಲಿದ್ದರೂ ಬರವಣಿಗೆಯಲ್ಲಿ ಬಳಕೆಗೆ ಬಂದಿದ್ದ ಅಕ್ಷರಗಳನ್ನು ಕೈಬಿಡುವುದು
- ಸಿರಿಲ್‌ಕ್ರಿಪ್ತಿ ಅಂಕಗಳ ಬದಲು ಇಂಡೋ-ಅರೇಬಿಕ್ ಅಂಕಗಳನ್ನು ಬಳಸುವುದು ಎಂಬುದಾಗಿ ತಿಳಿಸುತ್ತಾನೆ.

ಈ ಕಾಲದಲ್ಲಿ ಕೆಲವರು ಬರವಣಿಗೆಯನ್ನು ಪಾರಂಪರಿಕವಾಗಿ ಬಂದ ಅಕ್ಷರಗಳ ನೆಲೆಯಲ್ಲಿ ಬಲವು ತೋರಿದರೆ ಇನ್ನು ಕೆಲವರು ಢ್ಣಿ ನೆಲೆಯಲ್ಲಿ ಬರೆಯಬೇಕು ಎನ್ನುವ ವಾದಕ್ಕೆ ಬಿದ್ದ ಅನೇಕ ಬಿಕಟ್ಟುಗಳು ಎದುರಾಗುತ್ತವೆ. ಇಂಡಿಯನ್ ಕ್ರಾಂತಿಯ ನಂತರ ನಡೆದ ಲಿಪಿ ಸುಧಾರಣೆಯು ರಷ್ಯಾದಲ್ಲಿದೆಂದ್ದೆ ಲಿಪಿ ಸುಧಾರಣೆ ಎನ್ನಲಾಗುತ್ತದೆ. ಇದರ ರೂಪರೇಷನ್‌ನ್ನು ಅಲೆಕ್ಸಿ ಶವ್ಯಾಟೋವ್ ಎನ್ನುವ ಬರಹಗಾರ (philologist) ಸಿದ್ದಪಡಿಸಿದ್ದನು. ಈ ಲಿಪಿ ಸುಧಾರಣೆಯನ್ನು ಮೇ ೧೧, ಇಂಡಿಯಲ್ಲಿ ಮುಂದಿಡಲಾಯಿತು. ಮುಂದೆ ಇದನ್ನು ರಷ್ಯಾದ ಶೀಕ್ಕಣ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳಲಾಯಿತು. ಪ್ರಸ್ತುತ ಎಲ್ಲ ಬರವಣಿಗೆಯಲ್ಲಿ ಈ ಲಿಪಿಯನ್ನೆ ಬಳಸಲಾಗುತ್ತದೆ. ಪತ್ರಿಕೆಗಳು ಕೂಡ ಈ ಬರವಣಿಗೆಯನ್ನೆ ಅಳವಡಿಸಿಕೊಂಡಿವೆ.

ಚೀನಾದಲ್ಲಿ ನಡೆದ ಲಿಪಿ ಸುಧಾರಣೆ: ಚೈನೀಸ್ ಭಾಷೆಯನ್ನು ಬರೆಯಲು ಎರಡು ಬಗೆಯ ಲಿಪಿಗಳನ್ನು ಬಳಸಲಾಗುತ್ತಿದೆ. ಚೀನಾ ದೇಶ ಮತ್ತು ಸಿಂಗಾಪುರದಲ್ಲಿ ಬಳಸಲಾಗುವ ಲಿಪಿಯನ್ನು ಸರಳವಾಗಿಸಿದ ಚೈನೀಸ್ ಲಿಪಿ (simplified Chinese script) ಎಂದು ಕರೆಯಲಾಗುತ್ತದೆ. ಹಾಂಗ್ ಕಾಂಗ್, ಮಕಾವ್ ಮತ್ತು ತೈವಾನಿನಲ್ಲಿ ಬಳಸಲಾಗುತ್ತಿರುವ ಲಿಪಿಯು ಪಾರಂಪರಿಕ ಚೈನೀಸ್ ಲಿಪಿ (traditional Chinese script) ಎಂದು ಕರೆಯಲ್ಪಡುತ್ತದೆ. ಚೈನೀಸ್ ಲಿಪಿಯು ಗೆರೆಗಳಿಂದ ಕೂಡಿರುವುದಾದ್ವರಿಂದ, ಕೆಲವೊಂದು ಪದಗಳನ್ನು ಬರೆಯಲು ಉಗಳಿಸಿಕೊಂಡಿರುತ್ತದೆ.

ರಿಂದ ೨೦ ಗೆಗಳನ್ನು (“ಬ್ರಹ್ಮ ಒಂದು ಅಕ್ಷರದಲ್ಲಿ ಸುಮಾರು ಒಟ್ಟು ಗೆಗಳವೇ.) ಎಂದು ಬರೆಯಬೇಕಾಗಿತ್ತು.

ಚೀನಾದ ಇತಿಹಾಸದಲ್ಲಿ ಮುಖ್ಯವಾದ ಚಳುವಳಿಯೆಂದು ಬಣ್ಣಿಸಲಾಗುವ ಮೇ ಲಿರ ಚಳುವಳಿಯ ಬಳಿಕ, ಇಂಡರಲ್ಲಿ ಚೀನಾ ದೇಶವನ್ನು ಏಳಿಗೆ ಹೊಂದಿದ ನಾಡಾಗಿ ಮಾಡಬೇಕಾದ ಹಾದಿಗಳ ಬಗ್ಗೆ ಸಾಕಷ್ಟು ಚಚೆಗಳು ಹಂಟ್ವಕೊಂಡವು ಎನ್ನಲಾಗುತ್ತದೆ. ಅವಾಗಾಗಲೇ ಕೆಲವರಲ್ಲಿ ಜೈನೀಸ್ ಲಿಪಿಯನ್ನು ಕಲಿಯಲು ಇರುವ ತೊಡಕುಗಳ ಬಗ್ಗೆ ಅನಿಸಿಕೆಗಳು ಮೂಡಿದ್ದವು. ಆಗಿಂದ ಶುರುವಾದ ಲಿಪಿಯನ್ನು ಸರಳಗೊಳಿಸುವ ಕೆಲವನ್ನು, ಇಂಡಿರಲ್ಲಿ ಚೀನಾದ ರಿಪಬ್ಲಿಕ್ ಸರಕಾರವು ಸರಳಗೊಳಿಸಿದ ಲಿಪಿಯನ್ನೇ ಬಳಸುವುದಾಗಿ ಹೇಳುವುದರೊಂದಿಗೆ ಒಂದು ಹಂತ ತಲುಪಿತು. ೧೦೦೯ರಲ್ಲಿ ಚೀನಾದ ರಿಪಬ್ಲಿಕ್ ಸರಕಾರವು ಇನ್ನೂ ಕೆಲವು ಅಕ್ಷರಗಳನ್ನು ಸರಳಗೊಳಿಸಿ ಸುತ್ತೋಲೆ ಹೊರಡಿಸಿದೆ. ಇಂಡಿ ರಿಂದ ಈಚೆಗೆ, ಚೀನಾದಲ್ಲಿ ಎಲ್ಲಾ ವಲಯಗಳಲ್ಲೂ ಸರಳವಾಗಿಸಿದ ಲಿಪಿಯನ್ನೇ ಬಳಸಲಾಗುತ್ತಿದೆ. ಆದರೆ ಜೈನೀಸ್ ಭಾಷಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಶೈವಾನ್, ಹಾಂಗ್‌ಕಾಂಗ್ ಮತ್ತು ಮಹಾಖಾಲಿ ಪಾರಂಪರಿಕ ಜೈನೀಸ್ ಲಿಪಿಯನ್ನೇ ಇವತ್ತಿಗೂ ಬಳಸಲಾಗುತ್ತಿದೆ.

ಮಲೇಶಿಯಾದಲ್ಲಿ ಲಿಪಿ ಬದಲಾವಣೆ: ಮಲಾಯ್ ಭಾಷೆಯನ್ನಾಡುವ ಜನರು ಹೆಚ್ಚಿರುವ ದೇಶವೇ ಇವತ್ತಿನ ಮಲೇಷಿಯಾ. ತಮಿಳನ ಲಿಪಿ ಪ್ರಭಾವ ಮಲಾಯ್ ಭಾಷೆಯನ್ನು ಬರೆಯಲು ಬಳಸುತ್ತಿದ್ದ ಲಿಪಿಯ ಮೇಲೂ ಆಗಿತ್ತೆಂದು ಹೇಳಲಾಗುತ್ತದೆ. ಹಳೆಯ ಮಲಾಯ್ ಭಾಷೆಯನ್ನು ಬರೆಯಲು ಪಲ್ಲವ, ಕಾವಿ ಮತ್ತು ರೆಂಕಾಂಗ್ ಎಂಬ ಲಿಪಿಗಳನ್ನು ಬಳಸಲಾಗುತ್ತಿತ್ತು. ತಮಿಳನಾಡನ್ನು ಈನೇ ಶತಮಾನದ ಹೊತ್ತಿನಲ್ಲಿ ಪಲ್ಲವ ಮನೆತನದವರು ಆಳ್ತಿದ್ದರು. ಅವರ ಆಳ್ಕೆಯಡಿಯಲ್ಲಿ ತಮಿಳ ಭಾಷೆಯನ್ನು ಬರೆಯಲು ಮೂಡಿದ ಲಿಪಿಯೇ ಪಲ್ಲವ ಲಿಪಿ. ಜಾವಾ ಎಂಬ ಹೆಸರುಳ್ಳ ಮದ್ಯಭಾಗದಲ್ಲಿ ಕಾವಿ ಲಿಪಿಯು ರೂಪಗೊಂಡಿತ್ತು. ಕಾವಿ ಲಿಪಿಯೂ ತಮಿಳನ ಪಲ್ಲವ ಲಿಪಿಯಿಂದ ಮೂಡಿರುವುದು ಎಂದು ಹೇಳಲಾಗುತ್ತದೆ. ಮದ್ಯ ಸುಮಾತ್ರಾ ಮತ್ತು ಉತ್ತರ ಸುಮಾತ್ರಾ ಮದ್ಯಭಾಗದಲ್ಲಿ ಬಳಸಲಾಗುತ್ತಿದ್ದ ಲಿಪಿಯನ್ನು ರೆಂಕಾಂಗ್ ಲಿಪಿ ಎಂದು ಕರೆಯಲಾಗುತ್ತದೆ. ರೆಂಕಾಂಗ್ ಲಿಪಿಯು ಕಾಂಬೋಡಿಯಾದಲ್ಲಿ ಕಂಡುಬರುವ

ಹಳೆಯ ಬರವಣಿಗೆ ಹತ್ತಿರವಿದ್ದಂತೆ ಕಂಡುಬರುತ್ತದೆ. ಸುಮಾರು ಇಲ್ಲನೇ ಶತಮಾನದವರೇಗೂ ರೆಂಕಾಂಗ್ ಲಿಪಿಯು ಸುಮಾತ್ರಾ ಮದ್ಯಭಾಗದಲ್ಲಿ ಬಳಕೆಯಲ್ಲಿದ್ದಿತ್ತು. ಈ ಲಿಪಿಗಳನ್ನೇ ಬಳಸಿ ಮಲಾಯ್‌ವನ್ನು ಬರೆಯಲಾಗುತ್ತಿತ್ತು.

ಕಾಲಾಂತರದಲ್ಲಿ ಮಲೇಶ್ಯಾದಲ್ಲಿ ಇಸ್ಲಾಮ್ ಧರ್ಮ ಹಬ್ಬಿತ್ತೂ ಬಂದಂತೆ, ಅರೇಬಿಕ್ ಲಿಪಿಗೆ ಹತ್ತಿರವಿರುವ ಜಾವಿ ಲಿಪಿ ಹೆಸರುವಾಸಿಯಾಯಿತು. ಪಲ್ಲವ, ಕಾವಿ ಮತ್ತು ರೆಂಕಾಂಗ್ ಲಿಪಿಗಳು ಜನಬಳಕೆಯಿಂದ ಮರೆಯಾಗಳೊಡಗಿ ಮಲಾಯ್ ಬರೆಯಲು ಜಾವಿ ಲಿಪಿಯ ಬಳಕೆ ಮುನ್ನೆಲೆಗೆ ಬಂದಿತು. ಅರೇಬಿಕ್ ಲಿಪಿಯಲ್ಲಿರುವ ಹಲವಾರು ಅಕ್ಷರಗಳನ್ನು ಜಾವಿ ಲಿಪಿ ಕ್ಯೆ ಬಿಟ್ಟು, ಅರೇಬಿಕ್ ಲಿಪಿಯಲ್ಲಿಲ್ಲದ ಕೆಲವು ಅಕ್ಷರಗಳನ್ನು ಸೇರಿಸಿಕೊಂಡಿತು. ಮಲಾಯ್ ಭಾಷೆಯಲ್ಲಿನ ಕೆಲ ಉಲಿಗಳನ್ನು ಬರೆಯಲು ಬೇಕಂತಲೇ ಈ ಕೆಲವು ಅಕ್ಷರಗಳನ್ನು ಸೇರಿಸಿಕೊಳ್ಳಲಾಯಿತು.

ಮಲಾಯ್ ಜನರು ನೆಲೆಸಿದ್ದ ಮದ್ಯಭಾಗಗಳು ಕೆಲ ವರುಶಗಳ ಕಾಲ ಡಜ್ಜರು ಮತ್ತು ಬ್ರಿಟಿಶರ ಆಳ್ಳಕೆಯಡಿ ಹಂಚಿಮೋಗಿದ್ದವು. ಆ ಹೊತ್ತಿನಲ್ಲಿ ಜಾವಿ ಲಿಪಿಯ ಬಳಕೆ ಕಡಿಮೆಯಾಗುತ್ತಾ ಸಾಗಿ, ರೋಮನ್ ಲಿಪಿಗೆ ಹತ್ತಿರವಿರುವ ಲಿಪಿಗಳು ಈ ನಾಡುಗಳಲ್ಲಿ ಬಳಕೆಗೆ ಬಂದವು. ಡಜ್ಜರ ಮತ್ತು ಬ್ರಿಟಿಶರ ಆಳ್ಳಕೆಯಡಿ ಡಚ್ ಮತ್ತು ಇಂಗ್ಲಿಷ್ ಶಾಲೆಗಳನ್ನು ಕಟ್ಟಿದ್ದ್ವಾಗಿ ಬೇರೆ ಲಿಪಿಗಳು ಮುನ್ನೆಲೆಗೆ ಬರಲು ಕಾರಣವಾಯಿತು. ಡಜ್ಜರು ಮತ್ತು ಬ್ರಿಟಿಶರ ಆಳ್ಳಕೆ ಕೊನೆಗೊಂಡ ಮೇಲೂ, ಮಲಾಯ್ ನುಡಿಗೆ ಬೇರೆ ಬೇರೆ ಲಿಪಿಗಳಿದ್ದವು.

ಬೇರೆ ಬೇರೆ ಆಳ್ಳಕೆಯಡಿ ಹಂಚಿ ಹೋಗಿದ್ದ ಮಲೇಷಿಯಾ ಒಂದೇ ಆಳ್ಳಕೆಯಡಿ ಬಂದಮೇಲೆ, ಒಂದೇ ಲಿಪಿಯನ್ನು ಮಲಾಯ್ ಭಾಷೆಗೆ ಅಳವಡಿಸುವ ಕೆಲಸ ಚುರುಕುಗೊಂಡಿತು. ಮಲಾಯ್ ಭಾಷೆಗೆ ಬಹಳ ಹತ್ತಿರವಿರುವ ಭಾಷೆಯನ್ನಾಡುವ ಇಂಡೋನೇಷಿಯಾದ ಜನರೂ ಈ ಲಿಪಿ ಕಟ್ಟಣೆಯ ಕೆಲಸಕ್ಕೆ ಮಲೇಷಿಯಾದ ಜೊತೆ ಕ್ಯೆ ಜೋಡಿಸಿದರು. ಈ ಕೆಲಸದಿಂದ ಇತ್ತೀರಲ್ಲಿ ರುಮು ಲಿಪಿ ಬಳಕೆಗೆ ಬಂತು. ರೋಮನ್ ಲಿಪಿಯನ್ನು ಬಳಸಿಕೊಂಡೇ ರುಮು ಲಿಪಿಯನ್ನು ಕಟ್ಟಲಾಗಿದ್ದು, ಇದರಲ್ಲಿ ಏಷಿ ಅಕ್ಷರಗಳಿವೆ. ಇವತ್ತಿನ ದಿನದ ಮಲೇಶ್ಯಾದಲ್ಲಿ ಶ್ರೀಕೃಣದಿಂದ ಹಿಡಿದು, ಸರಕಾರದ ವಹಿವಾಟಿಗಳವರೆಗೆ ಎಲ್ಲದರಲ್ಲೂ ರುಮು ಲಿಪಿಯನ್ನೇ ಬಳಸಲಾಗುತ್ತಿದೆ.

ಕೊರಿಯಾದಲ್ಲಿ ನಡೆದ ಲಿಪಿ ಬದಲಾವಣೆ: ಕೊರಿಯನ್ ಬರೆಯಲು ಹಂಜ ಎಂಬ ಜ್ಯೇನೀಸ್ ಲಿಪಿಯನ್ನು ಬಳಸಲಾಗುತ್ತಿತ್ತು. ಕೊರಿಯನ್ ಭಾಷೆಗೆ ಹೊಂದಿಸುವ ಸಲುವಾಗಿ ಈ ಲಿಪಿಗೆ ಮಾರ್ಪಾಟುಗಳನ್ನು ಮಾಡಿದ್ದರೂ, ಇದರಲ್ಲಿ ಕೊರಿಯನ್ ಬರೆಯಲು ಹಲವು ತೊಡಕುಗಳಿದ್ದವು. ಇದಕ್ಕೆ ಕಾರಣ, ಜ್ಯೇನೀಸ್ ಭಾಷೆಗೂ ಕೊರಿಯನ್ ಭಾಷೆಗೂ ಇದ್ದ ವ್ಯಾಕರಣ ಮತ್ತು ವಾಕ್ಯ ಕಟ್ಟುವಿಕೆಗಳಲ್ಲಿಯ ವ್ಯತ್ಯಾಸದ ಜೊತೆಗೆ ಹಂಜ ಲಿಪಿಯಲ್ಲಿ ಸಾಮಾನ್ಯ ಅಕ್ಷರಗಳಿದ್ದುದರಿಂದ, ಅದನ್ನು ಸರಿಯಾಗಿ ಓದಲು ಕಲಿಯಲು ಹಲವಾರು ವರುಶಗಳೇ ಬೇಕಾಗಿತ್ತು. ಈ ಕಾರಣಗಳಿಂದಾಗಿ ಸಾಮಾನ್ಯ ಕೊರಿಯನ್ನಿಗೆ ಓದು-ಬರಹವೆಂಬುದು ಕೈಗೆಟುಕದ ಹಣ್ಣಾಗಿತ್ತು.

ಇವೆಲ್ಲವನ್ನೂ ಅರಿತ ಅರಸ ಸೆಚೋಂಗ್ ತನ್ನ ಜನರಿಗೆ ಓದಲು ಬರೆಯಲು ಸರಳವಾಗಲೆಂದು ಹೊಸ ಲಿಪಿಯೊಂದನ್ನು ಕಟ್ಟಲು ಹೊರಟನು. ಈ ಕಟ್ಟುವಿಕೆಯಲ್ಲಿ ಚಿತ್ರಲಿಪಿಯನ್ನು (logographic script) ಹೊರೆದು ದ್ವಾನಿಲಿಪಿ (phonetic writing) ಏವಾಟನ್ನು ಅನುಸರಿಸಲಾಯಿತು. ಈ ಲಿಪಿಯ ಹಟ್ಟಿಗೆ ರೇಳಿ-ರೇಳಿರಲ್ಲಿ ಆಗಿದೆಯೆಂದು ಇತ್ತೀಚಿನ ಸಂತೋಧನೆಯೊಂದು ತಿಳಿಸುತ್ತದೆ.

ಹೀಗೆ ಕಟ್ಟಿದ ಹಂಗುಲ್ ಲಿಪಿಯಲ್ಲಿ ಕೊರಿಯನ್ ಭಾಷೆಯಲ್ಲಿ ಇದ್ದ ದ್ವಾನಿಗಳಿಗೆ ಗುರುತುಗಳನ್ನು ಕೊಡಲಾಗಿದೆಯಲ್ಲದೇ, ನಮ್ಮ ಬ್ರಾಹ್ಮಿ ಲಿಪಿಗಳಲ್ಲಿ ಇರುವಂತೆ, ವ್ಯಂಜನಗಳನ್ನು ಅವು ಬಾಯಲ್ಲಿ ಹೇಗೆ ಹುಟ್ಟುತ್ತವೆಂಬುದರ ಮೇಲೆ ಗುಂಪು ಮಾಡಲಾಗಿದೆ. ಆದರೆ, ಹೀಗೆ ಗುಂಪು ಮಾಡುವಲ್ಲಿಯೂ ಕೊರಿಯನ್ ಉಚ್ಛರಣೆಗೆ ತಕ್ಷಂತೆ ಇದೆಯೇ ಹೊರತು ಬ್ರಾಹ್ಮಿ ಲಿಪಿಗಳಿಂದ ಕುರುಡಾಗಿ ಎತ್ತಿಕೊಂಡಂತೆ ಕಾಣುವುದಿಲ್ಲ. ಇಷ್ಟಕ್ಕೆನ್ನು ನಿಲ್ಲಿದೆ ಹಂಗುಲ್ ಇನ್ನೂ ಒಂದು ಹೆಚ್ಚೆ ಮುಂದುವರಿದು ದ್ವಾನಿಗಳನ್ನು ಹೇಳುವಾಗ ಬಾಯಿನ ಒಳ ಅಂಗಗಳು ಯಾವ ಆಕಾರದಲ್ಲಿ ಬಾಗುತ್ತವೋ ಆ ಆಕಾರಗಳನ್ನು ಹೋಲುವ ಗುರುತುಗಳನ್ನೇ ಅಕ್ಷರಗಳನ್ನಾಗಿ ಬಳಸುತ್ತದೆ. ಉದಾಹರಣೆಗೆ ‘ಗ’ ಎಂಬ ಗುರುತು ಕೊರಿಯನ್ನಿನ ‘ಕ/ಗ’ ಸದ್ದನ್ನು ಸೂಚಿಸುವ ಅಕ್ಷರ. ಸೂಕ್ಷ್ಮವಾಗಿ ಗಮನಿಸಿದರೆ ಇದು ‘ಕ’ ಹೇಳುವಾಗ ನಾಲಿಗೆಯ ಹಿಂಬಾಗವು ಕೊಂಡ ಮೇಲಕ್ಕೆದ್ದು ಗಾಳಿಗೆ ತಡೆಯೋಡುವ ಆಕಾರದಲ್ಲಿದೆ. ಜೊತೆಗೆ ಈ ವರ್ಗದ ಎಲ್ಲ ಅಕ್ಷರಗಳನ್ನೂ ಈ ಮೂಲ ಆಕಾರದ

ಮೇಲೇ ಕಟ್ಟಲಾಗಿದೆ. ಇದರಿಂದ ಒಂದೇ ವರ್ಗದ ಎಲ್ಲ ಅಕ್ಷರಗಳನ್ನು ನೆನಪಿಟ್ಟಿಕೊಳ್ಳುವುದು ಮತ್ತು ಗುರುತಿಸುವುದು ಸುಲಭವಾಗಿದೆ.

ವಿಯೆಟ್ನಾಮಿನಲ್ಲಿ ನಡೆದ ಲಿಪಿ ಬದಲಾವಣೆ: ವಿಯೆಟ್ನಾಮಿನ ಮೇಲೆ ಜ್ಯೇನೀಸ್ ರಾಜರುಗಳ ಹಿಡಿತ ಹೆಚ್ಚಾದಂತೇ, “ಬರವಣಿಗೆಯಂದರೆ ಜ್ಯೇನೀಸ್ ನುಡಿಯಲ್ಲಿ ಮಾತ್ರ” ಎಂಬಂತಹ ಸ್ಥಿತಿ ವಿಯೆಟ್ನಾಮಿನಲ್ಲಿ ಏರ್ಪಟ್ಟಿತ್ತು. ಆಡಳಿತದ ಎಲ್ಲ ದಾಖಲೆಗಳು ಜ್ಯೇನೀಸ್ ಭಾಷೆಯಲ್ಲಿಯೇ ಬರೆಯಲ್ಪಡುತ್ತಿದ್ದವು. ಕಲಿಕೆಯಲ್ಲವೂ ಜ್ಯೇನೀಸ್ ಭಾಷೆಯಲ್ಲಿಯೇ ನಡೆಯುತ್ತಿತ್ತು. ದಿನಗಳಿಂದಂತೆ, “ಚು ನೋಮ್” (chu nom) ಎಂದು ಕರೆಯಲಾಗುವ ಲಿಪಿಯನ್ನು ಬಳಸಿ ವಿಯೆಟ್ನಾಮೀಸ್ ಭಾಷೆಯನ್ನು ಬರೆಯುವ ಬಗೆ ಇನ್ನೇ ಶತಮಾನದಲ್ಲಿ ಮೊದಲುಗೊಂಡಿತು ಎಂದು ಹೇಳಲಾಗುತ್ತದೆ.

ವಿಯೆಟ್ನಾಮಿಗೆ ಪ್ರೇಂಚರು ಬಂದಿಳಿದು ಆಡಳಿತ ನಡೆಸಲು ತೊಡಗಿದಾಗ, ಕ್ರೀಷ್ಟಿಯನ್ ಮಿಶನರಿಗಳು ವಿಯೆಟ್ನಾಮೀಸ್ ಭಾಷೆಗೆ ರೋಮನ್ ಲಿಪಿಯನ್ನು ಅಳವಡಿಸಿದರು. ಅಲೆಗ್ನಾಂಡ್ ಡೆ ರೋಡ್ ಎಂಬುವರು ವಿಯೆಟ್ನಾಮೀಸ್ ಭಾಷೆಗೆ ರೋಮನ್ ಲಿಪಿಯನ್ನು ಅಳವಡಿಸಿದವರು ಎಂದು ಹೇಳಲಾಗುತ್ತದೆ. ರೋಮನ್ ಲಿಪಿಗೆ ತಕ್ಕ ಬದಲಾವಣೆಗಳನ್ನು ಮಾಡಿಕೊಂಡು ವಿಯೆಟ್ನಾಮೀಸ್ ಭಾಷೆಯ ಧ್ವನಿಗಳನ್ನು ಗುರುತಿಸಲು ಸುಲಭವಾಗುವಂತೆ ಮಾಡಲಾಯಿತು. ಇತ್ತಿಗಿರಲ್ಲಿ ಅಲೆಗ್ನಾಂಡ್ ಅವರು ಬರೆದಿರುವ ವಿಯೆಟ್ನಾಮೀಸ್-ಮೋಚ್ಚಗ್ಗೀಸ್-ಲ್ಯಾಟ್ಿನ್ ಡಿಕ್ಸನರಿಯಲ್ಲಿ ರೋಮನ್ ಲಿಪಿಯನ್ನು ಬಳಸಲಾಗಿದೆ.

ಟಕ್ಕಿಯಲ್ಲಿ ನಡೆದ ಲಿಪಿ ಬದಲಾವಣೆ: ಏಶಿಯಾ ಮತ್ತು ಯುರೋಪಿನ ನಡುವೆ ಸೇತುವೆಯಂತಿರುವ ದೇಶ ಟಕ್ಕಿ. ಟಕ್ಕಿಷ್ ಎಂದು ಕರೆಯಲಾಗುವ ಅಲ್ಲಿನ ಭಾಷೆಯನ್ನು ಸಾವಿರಾರು ವರುಶಗಳಿಂದ ಅರೇಬಿಕ್ ಲಿಪಿಯನ್ನು ಬಳಸಿ ಬರೆಯಲಾಗುತ್ತಿತ್ತು. ಒಂದೇ ಲಿಪಿಯನ್ನು ಬಳಸುತ್ತಿದ್ದರೂ ಭಾಷೆಯಾಗಿ ಅರೇಬಿಕ್ ಮತ್ತು ಟಕ್ಕಿಷ್ ನಡುವೆ ಸಾಕಷ್ಟು ವ್ಯತ್ಯಾಸವಿದ್ದುದರಿಂದ, ಅರೇಬಿಕ್ ಲಿಪಿಯು ಟಕ್ಕಿಶ್ ಭಾಷೆಗೆ ಸರಿಹೊಂದುತ್ತಿರಲ್ಲ.

ಗೆರೈರಲ್ಲಿ ಮುನುಫ್ ಪಾಶಾ ಎಂಬುವರು ಟಕ್ಕಿಷ್ ಲಿಪಿಯ ಸುಧಾರಣೆಯಾಗಬೇಕು ಎಂದು ಹೇಳಿದ್ದರು ಎನ್ನಲಾಗುತ್ತದೆ. ೧೯೦೦ರ ಹೊತ್ತಿಗೆ ಈ ಕೂಗಿಗೆ ಇನ್ನೂ ಹಲವರು ಧ್ವನಿ ಸೇರಿಸಿದರು. ಇತ್ತಿಗಿರಲ್ಲಿ ಟಕ್ಕಿ ದೇಶದ

ವೇದಲ ಏಕನಾಮಿಕ್ ಕಾಂಗ್ರಸನಲ್ಲಿ ಲಿಪಿ ಬದಲಾವಣೆಯ ಚರ್ಚೆ ನಡೆಯಿತು. ಆ ಬಳಿಕೆ ಹುಟ್ಟಿಕೊಂಡ ಚರ್ಚೆಯ ಹಲವು ವರುಷಗಳೇ ನಡೆಯಿತು. ಟಿಕೆಂಷ್ ರಿಪ್ಲಿಕ್ ಅನ್ನು ಹುಟ್ಟಿ ಹಾಕಿದ್ದ ಮುಸ್ತಾಫಾ ಕೇಮಲ್ ಅಟಾಟಿಕ್ ಎಂಬುವರು ಇಂಡಿಯಾ, ರೋಮನ್ ಲಿಪಿಯ ನೆಲೆಯ ಮೇಲೆ, ೧೯ ಅಕ್ಕರಗಳಿರುವ ಲಿಪಿಯೊಂದನ್ನು ಟಿಕೆಂಷ್ ಭಾಷೆಗೆ ಅಳವಡಿಸಿದರು. ಆಡಳಿತಕ್ಕೆ ಸಂಬಂಧಪಟ್ಟ ಎಲ್ಲಾ ಕಡತಗಳಲ್ಲಿ ಈ ಹೊಸ ಲಿಪಿಯನ್ನೇ ಬಳಸಬೇಕು ಎಂಬ ಆದೇಶ ಹೊರಡಿಸಲಾಯಿತು.

ಬದಲಾವಣೆಗೆ ಕಾರಣಗಳು:

- ಅಕ್ಕರ ಮತ್ತು ಅವುಗಳ ಉಚ್ಚರಣೆಯ ನಡುವೆ ಇರುವ ಅಂತರವನ್ನು ಕಡಿಮೇ ಮಾಡುವುದು(ಇದು ಬೇರೆ ಭಾಷೆಗಳಿಂದ ಎರವಲು ಪದೆದ ಪದಗಳಿಗೂ ಅನ್ವಯಿಸುತ್ತದೆ.)
- ಬರವಣಿಗೆ ಸರಳಗೊಳಿಸಿ ಹೆಚ್ಚು ಜನರು ಶ್ರೀಕೃಂತ ಪಡೆಯುವಂತೆ ಮಾಡುವುದು.
- ಧ್ವನಿಮಾಗಳಿಗೆ ಅನುಗುಣವಾಗಿ ಬರವಣಿಗೆ ಇರಬೇಕು ಎನ್ನುವುದು.
- ಇನ್ನೊಂದು ಭಾಷೆಯ ಆಡಳಿತಕ್ಕೆ ಒಳಪಟ್ಟು ಆ ಭಾಷೆಯ ಲಿಪಿಯು ತಮ್ಮ ಭಾಷೆಗೆ ಹೊಂದಿಕೊಳ್ಳಿದ್ದರೂ ಒತ್ತಾಯ ಪೂರ್ವಕವಾಗಿ ಒಳಸ್ವತ್ತಿರುವುದು.
- ಸ್ವೀಕರಣಾದಿಂದ ಬಂದ ಪದಗಳಿಗೆ ಅವುಗಳ ಮೂಲ ಲಿಪಿ ಬಳಸಲು ತೊಂದರೆ ಇಲ್ಲಿದ್ದರು ಆ ಲಿಪಿ ಮೂಲ ಭಾಷೆಗೆ ಒಗ್ಗಿರುವುದು.

ಈ ಕಾರಣಗಳಾಗಿ ಜಗತ್ತಿನ ಅನೇಕ ದೇಶಗಳು ತಮ್ಮ ಭಾಷೆಯ ಲಿಪಿಗಳಲ್ಲಿ ಸುಧಾರಣೆಯನ್ನು ಮಾಡಿಕೊಂಡಿವೆ. ಈ ಮೇಲಿನ ಎಲ್ಲ ಕಾರಣಗಳು ಭಾಷೆ ಬಳಸುವ ಜನರು ತಮ್ಮ ಭಾಷೆಯನ್ನು ಬಳಸುವಾಗ ತೊಂದರೆಯಾಗದಿರಲೆಂದು ಬಯಸುವಂತಹವುಗಳೇ ಆಗಿವೆ ಮತ್ತು ಕಲಿಕೆಯಲ್ಲಿ ಆಗಿತ್ತಿರುವ ತೊಡಕನ್ನು (ಯಾವ ಲಿಪಿ ಬಳಸಿ ಬರೆಯುವುದು ಎನ್ನುವ ತೊಡಕು) ತಪ್ಪಿಸುವುದು ಲಿಪಿ ಬದಲಾವಣೆಗೆ ಕಾರಣಗಳಾಗಿವೆ.

ಪ್ರತಿಕ್ರಿಯೆ: ಯಾವುದೆ ದೇಶದ ಲಿಪಿ ಸುಧಾರಣೆಯ ಒಲವನ್ನು ಮೇಲುವರ್ಗದ ಮತ್ತು ಸಂಪ್ರದಾಯವಾದಿಗಳು ಒಪ್ಪಿಕೊಂಡಿಲ್ಲ. ಆದರೆ ಈ ದೇಶಗಳ ಸಾಮಾನ್ಯ ನಾಗರಿಕರು ಲಿಪಿಗಳನ್ನು ಸರಳಗೊಳಿಸುವ ಅಭಿವಾ ತನ್ನ ಸ್ವಂತ ಲಿಪಿ

ಹೊಂದಬೇಕೆಂಬ ಒಲವು ಅವರಲ್ಲಿದ್ದರಿಂದ ಲಿಪಿ ಸುಧಾರಣೆಗೆ ಸಹಕಾರ ನೀಡಿದ್ದಾರೆ. ಸಂಪ್ರದಾಯವಾದಿಗಳಿಗೆ ತಮ್ಮ ಪರಂಪರೆ ಹಾಳಾಗುತ್ತೇ ಎನ್ನುವ ಆತಂಕದೊಂದಿಗೆ ಜನರು ತಮ್ಮ ಧಾರ್ಮಿಕ ಚೌಕಟ್ಟಿನಿಂದ ದೂರವಾಗಬಹುದೆಂಬ ಭಯ ಕಾಡಿರುವುದು ಈ ಮೇಲಿನ ಎಲ್ಲ ದೇಶಗಳ ಲಿಪಿ ಸುಧಾರಣೆ ಕಾಲದಲ್ಲಿ ಬಂದ ವಿರೋಧಕ್ಕೆ ಕಾರಣವಾಗಿದ್ದು ಕಂಡು ಬಂದಿದೆ ಮತ್ತು ಈವರೆಗೂ ಹೇಳಿಲಿಪಿಯಲ್ಲಿ ಬರೆಯಲ್ಲಾಟ್ಟ ಗ್ರಂಥಗಳನ್ನು ಏನು ಮಾಡೊದು ಎನ್ನುವ ಪ್ರಶ್ನೆಯು ವಿರೋಧಿಸುವವರಲ್ಲಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಭಾಷೆ ದ್ಯುವದತ್ವವಾಗಿ ಬಂದಿದ್ದ ಹಾಗಾಗಿ ಭಾಷಿಕ ಸುಧಾರಣೆ ಎನ್ನುವುದು ದ್ಯುವವನ್ನು ಧಿಕ್ಕರಿಸಿದಂತೆ ಎನ್ನುವ ತಪ್ಪಿ ತಿಳುವಳಿಕೆ ಸಂಪ್ರದಾಯವಾದಿಗಳಲ್ಲಿದೆ. ಈ ಕಾರಣಗಳಿಂದಾಗಿ ಅವರು ಲಿಪಿ ಸುಧಾರಣೆಯನ್ನು ಒಮ್ಮೆಪುದಿಲ್ಲ. ಇದು ಸಾಮಾನ್ಯ ಜನರಿಗೆ ಅನೇಕ ಸಮಸ್ಯೆಯನ್ನು ತಂದೊಡ್ಡುತ್ತಿದೆ.

ಅನುಕೂಲಗಳು:

೧. ಉಚ್ಚಾರಣೆಯಲ್ಲಿ ಇಲ್ಲದಿದ್ದರೂ, ಹಲವು ಸಾಂಪ್ರದಾಯಿಕ ಕಾಗುಣಿತದ ಕಟ್ಟಳೆಗಳು ಬಳಕೆಯಲ್ಲಿದ್ದವು. ಲಿಪಿ ಸುಧಾರಣೆಯಿಂದ ಅಂತಹ ಕಟ್ಟಳೆಗಳು ಕಡಿಮೆಯಾದವು. ಇದರಿಂದ ಜನರಿಗೆ ಕಾಗುಣಿತ ಕಲಿಕೆ ಮತ್ತು ಬಳಕೆ ಸುಲಭವಾಯಿತು.
೨. ಲಿಪಿ ಸುಧಾರಣೆಯಿಂದಾಗಿ, ವರ್ಣಮಾಲೆಯು ನೈಜ ಉಚ್ಚಾರಣೆಗೆ ಹತ್ತಿರವಾಯಿತು. (ಚೇನಾ ದೇಶದಲ್ಲಿ ಲಿಪಿ ಸುಧಾರಣೆ ಮಾಡಿಕೊಂಡ ಬಳಿಕ, ಅಕ್ಕರ ಬಲ್ಲವರ ಸಂಖ್ಯೆ (literacy rate) ಹೆಚ್ಚಾಗಿದೆ.)
೩. ಹೆಚ್ಚು ಮಂದಿ ಒಳ್ಳೆಯ ಶಿಕ್ಷಣ ಪಡೆದುಕೊಂಡು ದುಡಿಮೆಗೆ ಇಳಿಯುತ್ತಿರುವುದು ಚೇನಾ ಮತ್ತು ಕೋರಿಯಾದಂತೆ ದೇಶಕ್ಕೆ ದೊಡ್ಡ ಮಟ್ಟಿನ ಬಲವೋಂದನ್ನು ತಂದುಕೊಟ್ಟಿದೆ.
೪. ಉದಾ. ಚೇನಾದಲ್ಲಿ ಇತ್ತಿಚಿಗೆ ತಾಂತ್ರೀಕ ಶಿಕ್ಷಣ (technology), ಉನ್ನತ ಶಿಕ್ಷಣ (higher education) ಗಳಲ್ಲಿ ಸುಧಾರಿತ ಲಿಪಿ ಅಳವಡಿಸಿಕೊಂಡ ಮೇಲೆ ಗಣನಿಯ ಪ್ರಗತಿ ಕಂಡುಬಂದಿದೆ.

ಕನ್ನಡದ ಸ್ಥಿತಿ: ಈ ಮೇಲಿನ ದೇಶಗಳಲ್ಲಿಯ ಲಿಪಿ ಸಮಸ್ಯೆಗೂ ಕನ್ನಡ ಪರಿಸ್ಥಿತಿಗೂ ಕೆಲವು ವ್ಯಾತ್ಯಾಸಗಳಿವೆ. ಈ ಮೇಲೆ ಉಲ್ಲೇಖಿಸಿರುವ ಭಾಷೆಗಳಲ್ಲಿ ಸ್ವಂತ ಲಿಪಿಗಳಿರದೆ ತೊಂದರೆಗೊಳಗಾದವು ಕೆಲವಾದರೇ, ಲಿಪಿ ಹೊಂದಿದ್ದರೂ ಲಿಪಿ

ಹೊಂದವಾಗ ಸರಿಯಾದ ಕ್ರಮ ಅನುಸರಿಸಿದ್ದಿರುವುದು (ಕೆಲವು ಬೇರೆ ಅಡಳಿತಕೊಳಗಾದ ಕಾರಣಕ್ಕೆ ಲಿಪಿ ಹೇರಿಕೆಗೂ ಕಾರಣವಾಗಿವೆ.) ಲಿಪಿ ಸುಧಾರಣೆಗೆ ಕಾರಣವಾಗಿವೆ. ಆದರೇ ಕನ್ನಡವು ತನ್ನ ಬರವಣಿಗೆ ಪ್ರಾರಂಭಿಸಿದಾಗ ಸಂಸ್ಕೃತದ ಪ್ರಭಾವ ಕಂಡು ಬಂದರು ಬರವಣಿಗೆ ಮಾತ್ರ ಕನ್ನಡ ಲಿಪಿಯಲ್ಲಿಯೇ ಮಾಡಿರುವುದು ಕಂಡು ಬಂದಿದೆ (ಶಾಸನಗಳಲ್ಲಿಯ ಬರವಣಿಗೆ ಗಮನಿಸಬಹುದು). ಕ್ರಮೇಣ ಸಾಹಿತ್ಯಕ ಮತ್ತು ಶಾಸ್ತ್ರ ಬರವಣಿಗೆಗೆ ಬಂದಾಗ (ಬೌದ್ಧ ಬರವಣಿಗೆ ಸಿಗದಿರುವದರಿಂದ ಅಲ್ಲಿಯ ಬರವಣಿಗೆ ಸ್ವರೂಪದ ಬಗ್ಗೆ ಹೇಳುವುದು ಕಷ್ಟ) ಎಲ್ಲವನ್ನು ಸಂಸ್ಕೃತದಿಂದಲೇ ಸ್ವೀಕರಿಸಿದರಿಂದ ಇಲ್ಲಿ ಸಂಸ್ಕೃತದ ಐಡಿಯಾಲಜಿಯೋಂದಿಗೆ ಅಲ್ಲಿಯ ಲಿಪಿಗಳನ್ನು ಕನ್ನಡಕ್ಕೆ ಸ್ವೀಕರಿಸಿಕೊಳ್ಳಲಾಗಿದೆ.

ಕನ್ನಡ ಲಿಪಿಯು ಮೂಲ ದ್ರಾವಿಡದಿಂದ ಕವಲೊಡೆದಾಗ ತನ್ನ ಮೂಲದ ಲಿಪಿಯಲ್ಲಿ ಸುಧಾರಣೆ ಮಾಡಿಕೊಂಡಿದೆ (ಫೋಷ ದ್ವಾರಿಗಳು ಕಂಡುಬಂದರಿಂದ ಅವುಗಳಿಗೆ ಹೊಸ ಲಿಪಿಯನ್ನು ಬಳಕೆಗೆ ತಂದಿರುವುದು). ಹಾಗೆಯೆ ಸಂಸ್ಕೃತ ಪದಗಳಿಂದಿಗೆ ಸ್ವೀಕರಣವಾಗಿ ಬಂದ ಸಂಸ್ಕೃತದ ಅಕ್ಷರಗಳಿಗೆ ಕನ್ನಡದಲ್ಲಿ ಲಿಪಿ ರೂಪಿಸಿಕೊಳ್ಳಲಾಗಿದೆ. ಯಾವುದೇ ಭಾಷೆಯಲ್ಲಿಯೇ ಒಂದು ದ್ವಾರಿಮಾ ಬಳಕೆಯಿಂದ ದೂರಾದರೆ ಆ ದ್ವಾರಿಮಾವನ್ನು ಪ್ರತಿನಿಧಿಸುವ ಲಿಪಿ ಸಂಕೇತಗಳು ಬರವಣಿಗೆಯಿಂದ ದೂರಾಗುತ್ತವೆ. ಉದಾ. ಕನ್ನಡದ ಇ ಇ (ಇ, ಇಗಳಿಗೆ ಸ್ವತಂತ್ರ ಪದ ರಚನೆಯ ಸಾಧ್ಯತೆ ಕನ್ನಡದಲ್ಲಿ ಇಲ್ಲ ಆದರೂ ಅವುಗಳು ಉಪ ದ್ವಾರಿಗಳಾಗಿ ಬಳಕೆಯಲ್ಲಿರುವದರಿಂದ ಅವು ಅಕ್ಷರ ಮಾಲೆಯಲ್ಲಿ ಮಾತ್ರ ಕಂಡು ಬರುತ್ತವೆ.) ಆದರೇ ಕನ್ನಡದಲ್ಲಿ ಸಂಸ್ಕೃತ ದ್ವಾರಿಗಳ ಉಚ್ಛರಣೆ ಇಲ್ಲದಿದ್ದರೂ ಬರವಣಿಗೆಯಲ್ಲಿ ಒತ್ತಾಯ ಮೂರ್ಚಕ ಬಳಸಲಾಗಿತ್ತಿದೆ. ಇದು ಮಕ್ಕಳ ಕಲೆಕೆಯ ಮತ್ತು ಕಡಿಮೆ ಶಿಕ್ಷಿತರ (ಎಕ್ಸ್ಪರ್ಟ್‌ಗಳಲ್ಲದವರ) ಮೇಲೆ ವ್ಯತೀರ್ಥಕ ಪ್ರಭಾವ ಬಿರುತ್ತಿದೆ. ಕನ್ನಡವು ಆಧುನಿಕ ಅವಶ್ಯಕತೆಯ ಕಾರಣಕ್ಕಾಗಿಯು ಬೇರೆ ಬೇರೆ ಭಾಷೆಗಳಿಂದ ಪದಗಳನ್ನು ಸ್ವೀಕರಿಸಿಕೊಂಡಿದೆ ಆದರೂ ಅವುಗಳನ್ನು ಕನ್ನಡ ಲಿಪಿ (ಕೆಲವೊಮ್ಮೆ ಸಂಸ್ಕೃತ ಲಿಪಿ) ಬಳಸಿಕೊಂಡು ಬರೆಯಲಾಗಿತ್ತಿದೆ. ಇಂದು ಕನ್ನಡದಲ್ಲಿ ಕನ್ನಡದಲ್ಲದ ಸುಮಾರು ಇಂ ಹೆಚ್ಚು ಅಕ್ಷರಗಳನ್ನು ಬಳಸುತ್ತಿದ್ದೇವೆ ಮತ್ತು ಅನೇಕ ಪದಗಳ ಉಚ್ಛರಣೆಗೂ ಬರವಣಿಗೆಗೂ ಸಾಮ್ಯತೆಯಿಲ್ಲದಾಗಿದೆ.

ಕನ್ನಡ ಲಿಪಿ ಅಥವಾ ಬರವಣಿಗೆಯಲ್ಲಿ ಸುಧಾರಣೆತರಬೇಕು ಎನ್ನುವುದು ಕೇಶಿರಾಜಾದಿಗಳಿಂದ ಅಂಡಯ್ಯನವರೆಗೂ ಒಂದು ಹಂತದ ಚರ್ಚೆ ನಡೆದಿದೆ.

ಕೇಶಿರಾಜ ಅಕ್ಷರ ಕೆಳೆಯವ ಬಗ್ಗೆ ಮಾತನಾಡಿದರೂ ಅದರ ಪರವಾಗಿ ಗಟ್ಟಿಯಾಗಿ ನಿಲ್ಲುವುದಿಲ್ಲ. ಅಂಡಯ್ಯ ಬರವಣಿಗೆಯಲ್ಲಿ ಸಂಸ್ಕೃತ ಪದಗಳ ಬಳಕೆಯನ್ನು ಕೈಚಿಟ್ಟು ಬರವಣಿಗೆ ಮಾಡಿದ್ದಾನೆ. ಹೊಸಗಾಲದಲ್ಲಿ ಪ್ರಮುಖವಾಗಿ ಡಿ.ಎನ್.ಎಸ್. ಬಟ್, ಬಸವರಾಜ ಕೋಡಗುಂಟಿ, ಕೆ. ವಿ. ನಾರಾಯಣ ಮತ್ತು ಇತರರು ಮಾತನಾಡುತ್ತಿದ್ದಾರೆ. ಈ ಮೇಲೆ ತಿಳಿಸಿದ ಕೆಲವು ದೇಶಗಳಲ್ಲಿ ಲಿಪಿ ಸುಧಾರಣೆಯನ್ನು ವಿರೋಧಿಸುವಲ್ಲಿ ಇರುವ ಕೆಲವು ಆತಂಕಗಳೇ ಈ ಕಾಲದ ಕನ್ನಡದ ಕೆಲವರಲ್ಲಿಯೂ ಇವೆ.

ಇದೆಲ್ಲವನ್ನು ಮೀರಿ ಕನ್ನಡದಲ್ಲಿ ಲಿಪಿ ಸುಧಾರಣೆಯ ಕೆಲಸ ನಡೆದಿದೆ. ಖಿ.ಎನ್.ಎಸ್. ಬಟ್, ಬಸವರಾಜ ಕೋಡಗುಂಟಿಯವರಂತ ನುಡಿಯರಿಗರು ಲಿಪಿ ಸುಧಾರಣೆಯನ್ನು ಒಟ್ಟಕೊಂಡು ತಮ್ಮ ಬರವಣಿಗೆಯನ್ನು ಮಾಡುತ್ತಿದ್ದಾರೆ (೨೦೦೬ರಿಂದ ಸುಧಾರಿತ ಬರವಣಿಗೆ ಬಳಸುತ್ತಿದ್ದಾರೆ). ಈ ಇಬ್ಬರಲ್ಲಿ ಒಂದಪ್ಪು ಬದಲಾವಣೆಗಳಿದ್ದರೂ ಉದ್ದೇಶ ಒಂದೆ ಆಗಿದೆ. ಆದರೆ ಕನ್ನಡದ ದುರಂತವೆಂದರೇ ಒಂದು ಕಾಲದಲ್ಲಿ ಭಾಷಾ ವಿಜ್ಞಾನದ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿ ಭಾಷಾ ವಿಜ್ಞಾನವನ್ನು ಅಭ್ಯಾಸಿಸಿದ ಕೆಲವರು ಲಿಪಿ ಸುಧಾರಣೆಯ ಕುರಿತು ಅವೈಜ್ಞಾನಿಕ ಆತಂಕಗಳಿಗೆ ಒಳಗಾಗಿ ಲಿಪಿ ಸುಧಾರಣೆಯನ್ನು ವಿರೋಧಿಸುತ್ತಿದ್ದಾರೆ. ಇತರೆ ದೇಶಗಳಲ್ಲಿ ಲಿಪಿ ಸುಧಾರಣೆಯನ್ನು ಮಾಡಬಿಯಸಿದವರು ಸರಕಾರದ ಹಂತದಲ್ಲಿ ಪ್ರಭಾವವಿದ್ದವರು ಆಗಿದ್ದರಿಂದ ಅಲ್ಲಿಯ ಬದಲಾವಣೆಗಳು ಬಲು ಸುಲಭವಾಗಿ ನಡೆದು ಹೊಗಿವೆ. ಭಾರತವು ಹಲವು ಭಾಷೆಗಳ ನಾಡಾಗಿರುವುದರಿಂದ ಇಲ್ಲಿ ಲಿಪಿ ಸುಧಾರಣೆ ಅಪ್ಪು ಸುಲಭದ ಮಾತ್ರ. ಸರಕಾರ ಈ ನಿಟ್ಟಿನಲ್ಲಿ ಮನಸ್ಸು ಮಾಡುವ ಅವಶ್ಯಕತೆಯಿದೆ. ಆದರೆ ಇದಕ್ಕೆ ನುಡಿ ಅರಿಗರ ನೇರವು ತುಂಬಾ ಅವಶ್ಯಕವಾದದಾಗಿದೆ. ಕನಾಟಕದಲ್ಲಿ ಲಿಪಿ ಸುಧಾರಣೆಯನ್ನು ಧಾರ್ಮಿಕ ಹಿನ್ನೆಲೆಯಲ್ಲಿ ನೋಡುತ್ತಿರುವುದರಿಂದ ಈ ಸುಧಾರಣೆಗೆ ಇನ್ನಷ್ಟು ತೋಡಕುಗಳು ಎದುರಾಗಿತ್ತಿವೆ. ಈ ಎಲ್ಲದರ ನಡುವೆ ಡಿ.ಎನ್.ಎಸ್. ಬಟ್, ಬಸವರಾಜ ಕೋಡಗುಂಟಿಯವರಂತ ನುಡಿಯರಿಗರು ಕೆಲಸ ಮಾಡಿತ್ತಿರುವುದು ಮಹತ್ವದಾಗಿದೆ.

ಲಿಪಿ ಸುಧಾರಣೆ ಎನ್ನುವುದು ಕನ್ನಡ ಭಾಷೆಯ ಅಸ್ತಿತ್ವಯನ್ನು ಕಾಪಾಡುವ ಕೆಲಸವಾಗಿದೆಯೆ ಹೊರತು ಯಾವುದರ ನಿರಾಕರಣೆಯಲ್ಲ. ಪ್ರತಿಯೊಂದು ಭಾಷೆಗೂ ಅದರದ್ದೆಯಾದ ಸ್ವಂತಿಕೆ ಇರುತ್ತದೆ. ಅದು ಬೇರೆ ಭಾಷೆಗಳ ಪ್ರಭಾವ ಅಥವಾ ಹಿಡಿತಕ್ಕೆ ಸಿಕ್ಕಾಗ ಅದರ ಅಸ್ತಿತ್ವ ನಿಧಾನವಾಗಿ

ಹುಸಿಯುತ್ತ ಹೊಗುತ್ತದೆ. ಈ ಕಾರಣಕ್ಕಾಗಿಯೇ ಜಗತ್ತಿನ ಅನೇಕ ದೇಶಗಳು ಲಿಪಿ ಸುಧಾರಣೆಯನ್ನು ಮಾಡಿಕೊಂಡಿವೆ. ಕನ್ನಡವು ಈ ನಿಟ್ಟಿನಲ್ಲಿ ಹೆಚ್ಚೆ ಇಟ್ಟರೆ ಕನ್ನಡ ಭಾಷೆಯ ಕಸುವು ಬಲಗೊಳ್ಳಲಿದೆ.

ಅಕರ ಗ್ರಂಥಗಳು

1. ಡಿ. ಎನ್. ಶಂಕರ ಬಟ್ (2006), ಕನ್ನಡ ಭರಹ ಸರಿಪಡಿಸೋಣ, ಬಾಣಾ ಪ್ರಕಾಶನ, ಹೆಗ್ಡೂಡು.
2. ಡಿ. ಎನ್. ಶಂಕರ ಬಟ್ (2009), ಕನ್ನಡ ವ್ಯಾಕರಣ ಯಾಕೆ ಬೇಕು? ಬಾಣಾ ಪ್ರಕಾಶನ, ಹೆಗ್ಡೂಡು.
3. <https://nudikannada.wordpress.com/2017/05/08/> ಇಮ್ಮನ್‌ನ್-ನುಡಿಯಲ್ಲಿ-ನಡೆದ-ಲಿ/
4. https://nudikannada.wordpress.com/2017/04/14 /ರಷ್ಯಾದಲ್ಲಿ-ನಡೆದ-ಲಿಪಿ-ಸುಧ/
5. https://nudikannada.wordpress.com/2015/08/19 /ಫಿನ್ಲ್ಯಾಗ್ರಂಡಲ್ಲಿ-ನಡೆದ-ನುಡ
6. <https://nudikannada.wordpress.com/2015/08/17/> ಚೀನಾದಲ್ಲಿ-ನಡೆದ-ಲಿಪಿ-ಸುಧಾ/
7. [https://nudikannada.wordpress.com/2015/08/11/ಮತೇಶ್ವರದಲ್ಲಿ-ಲಿಪಿ-ಬದಲಾವಣ/](https://nudikannada.wordpress.com/2015/08/11/)
8. [https://nudikannada.wordpress.com/2015/07/19/ಕೊರಿಯಾದಲ್ಲಿ-ನಡೆದ-ಲಿಪಿ-ಬದ/](https://nudikannada.wordpress.com/2015/07/19/)
9. [https://nudikannada.wordpress.com/2015/07/19/ವಯೆಕ್ಕಾಮಿನಲ್ಲಿ-ನಡೆದ-ಲಿಪ/](https://nudikannada.wordpress.com/2015/07/19/)
10. https://nudikannada.wordpress.com/2015/07/18 /ಟಕ್ಕಿಯಲ್ಲಿ-ನಡೆದ-ಲಿಪಿ-ಬದಲ/